

People's Union for Civil Liberties – Karnataka

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ - ಕರ್ನಾಟಕ

No.15, 1st Cross, Post Office road, Sampangirama Nagar, Bangalore – 560 027

Email: puclkablr@gmail.com

(Founder: Lokanayak Jai Prakash Narayan)

23-05-2022

ಪತ್ರಿಕಾ ಪ್ರಕಟಣೆ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಸುಗ್ರೀವಾಜ್ಞೆ - 2022: ಪಿ.ಯು.ಸಿ.ಎಲ್ ತೀವ್ರ ಖಂಡನೆ.

ತಾರೀಖು 17.05.2022 ರಂದು ಕರ್ನಾಟಕ ಸರ್ಕಾರವು ಒಂದು ಅಸಾಧಾರಣ ಕ್ರಮದ ಮೂಲಕ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ -2022” ಎಂಬ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆ ಹೊರಡಿಸಬೇಕಾದ ಸನ್ನಿವೇಶವಾಗಲೀ , ತುರ್ತಾಗಲೀ ಇರಲಿಲ್ಲ. ಇದು ಭಾರತದ ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ. ಇದು ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ವಿಧಿಸಿರುವ ಅಧಿಕಾರ ವಿಭಜನೆಯ ತತ್ವಗಳ ಅಣಕವಾಗಿದೆ. ಶಾಸಕಾಂಗಕ್ಕೆ ಮಾತ್ರ ಶಾಸನ ಮಾಡುವ ಅಧಿಕಾರವನ್ನು ಸಂವಿಧಾನ ನೀಡಿದೆ. ಕಾರ್ಯಾಂಗಕ್ಕೆ ಈ ಅಧಿಕಾರ ಇಲ್ಲ.

ಈ ತಿದ್ದುಪಡಿ ಎಲ್ಲಾ ಭಾರತೀಯರಿಗೆ ಸಂವಿಧಾನ ಖಾತ್ರಿ ಪಡಿಸಿರುವ ಸಂವಿಧಾನಿಕ ಸ್ವತಂತ್ರಗಳ ಮೇಲಿನ ದಾಳಿಯಾಗಿದೆ. ಇದರಿಂದಾಗಿ ಈವರೆಗೂ ವಿವಿಧ ಧರ್ಮಗಳು ,ನಂಬಿಕೆಗಳ ನಡುವೆ ಇದ್ದ ಶ್ರೀಮಂತವಾದ ಸಾಂಸ್ಕೃತಿಕ ಸಂಬಂಧಗಳು ಮತ್ತು ಜಾತ್ಯತೀತ ತತ್ವಗಳಿಗೆ ಮತ್ತು ಸೌಹಾರ್ದತೆಗೆ ಮಸಿ ಬಳಿದಂತೆ ಆಗಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಪಸಂಖ್ಯಾತ ಸಮುದಾಯಗಳು ಭಯ ಮತ್ತು ಅಭದ್ರತೆಗಳಿಂದ ನರಳುತ್ತಿವೆ. ಚರ್ಚುಗಳನ್ನು ಒಡೆಯುವ ಬೆದರಿಕೆಯನ್ನು ಹಿಂದುತ್ವ ಸಂಘಟನೆಗಳು ನೇರವಾಗಿ ಹಾಕುತ್ತಿವೆ. ಮತೀಯ ಪೊಲೀಸ್ ಗಿರಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಅಜಾನ್ ಮೇಲಿನ ನಿರ್ಭಂದ ,ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಿಜಾಬ್ ವಿರುದ್ಧ ನಿರ್ಭಂದ, ಇತ್ಯಾದಿ ಕ್ರಮಗಳ ಮೂಲಕ ಮುಸ್ಲಿಂ ಸಮುದಾಯ ಭಯ ಮತ್ತು ಅಭದ್ರತೆಯಿಂದ ನರಳುವಂತಾಗಿದೆ. ಸಮಾನತೆ, ಬಂಧುತ್ವ, ಘನತೆಯನ್ನು ಎತ್ತಿಹಿಡಿಯುವ, ಭೇದ-ಭಾವವನ್ನು ಒಪ್ಪದಿರುವ ಸಾಂವಿಧಾನಿಕ ಶ್ರೇಷ್ಠ ಪರಿಕಲ್ಪನೆಗಳ ಮೇಲೆ ದಾಳಿ ಎಸಗುತ್ತಿರುವ ಹಿಂದೂತ್ವ ಗುಂಪುಗಳ ಚಟುವಟಿಕೆಯನ್ನು ಗಮನಿಸಿ, ನಿಗ್ರಹಿಸುವ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರವು ವಿಫಲವಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಹೋರಡಿಸಿರುವ ಸುಗ್ರೀವಾಜ್ಞೆ ಮತ್ತು ಸಂಪುಟದ ನಿರ್ಧಾರವು ಈ ಪುಂಡರ ಗುಂಪುಗಳಿಗೆ ಸರಕಾರದ ಬೆಂಬಲ ಇದೆ ಎನ್ನುವುದನ್ನು ಸ್ಪಷ್ಟವಾಗಿಸಿದೆ. ಸಂವಿಧಾನದ ಅನ್ವಯ ಕರ್ನಾಟಕದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮೇಲು ನೋಟಕ್ಕೆ ಅಸಂವಿಧಾನಿಕ ಎಂದು ಕಾಣುವ (ಮತ್ತು ಮುಂದಿನ ದಿವಸಗಳಲ್ಲಿ ಕಾನೂನು ಆಗಿಬಿಡುವ) ಈ ಸುಗ್ರೀವಾಜ್ಞೆಯನ್ನು ಹೊರಡಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ಇದು ಸಂವಿಧಾನವಿರೋಧಿ ನಡೆಯಾಗಿದೆ.

ಈ ಸುಗ್ರೀವಾಜ್ಞೆಯನ್ನು ಹೊರಡಿಸುವ ಮುನ್ನ ರಾಜ್ಯಪಾಲರು , ಅಲ್ಪಸಂಖ್ಯಾತರು ಮೇಲೆ ನಡೆದ ಈ ಎಲ್ಲಾ ಹಲ್ಲೆ , ದಾಳಿಗಳನ್ನು ಗಮನಕ್ಕೆ ತೆಗೆದುಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದು ಕಳವಳಕಾರಿಯಾದ ಸಂಗತಿ.

ಪಿ.ಯು.ಸಿ.ಎಲ್ ತನ್ನ ಇತ್ತೀಚಿನ ವರದಿಯಲ್ಲಿ (CRIMINALISING THE PRACTICE OF FAITH) ಕ್ರೈಸ್ತರ ವಿರುದ್ಧ ನಡೆದ ಈ ರೀತಿಯ 62 ನಿರ್ದಿಷ್ಟ ಪ್ರಕರಣಗಳನ್ನು ದಾಖಲಿಸಿದೆ. ಮತಾಂತರ ಎಂಬ ಭಯ ಸೃಷ್ಟಿಸಿ, ಅದನ್ನು ಮುಂದು ಮಾಡಿ, ಕುಕೃತ್ಯ ನಡೆಸಿರುವುದನ್ನು ಈ ವರದಿ ಅನಾವರಣಗೊಳಿಸಿದೆ. ಈ ಸುಗ್ರಿವಾಜ್ಞೆ ಹಿಂದೂತ್ವಪಡೆಗಳ ಕಾನೂನು ಬಾಹಿರ ಮತ್ತು ಬಲವಂತದ ಬೆದರಿಕೆಗಳಿಗೆ ಕಾನೂನಿನ ಮಾನ್ಯತೆ ದೂರಕಿಸಿಕೊಡುತ್ತದೆ. ಈ ಸುಗ್ರಿವಾಜ್ಞೆಯಿಂದಾಗಿ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕ ಅಪಾಯಕಾರಿಯಾದ ಹೊಸ ಹಂತ ತಲುಪಿದಂತಾಗಿದೆ.

ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ಮತ್ತು ಮದುವೆ ಆನೆ, ಭರವಸೆ ತೋರಿ ಮತಾಂತರಗೊಳಿಸುವುದನ್ನು ಅಪರಾಧೀಕರಣಗೊಳಿಸಿರುವುದು ಮತ್ತು ಮತಾಂತರದ ಸುತ್ತ ಇರುವ ನಿಯಮ-ನಿಬಂಧಗಳು ಈ ಸುಗ್ರಿವಾಜ್ಞೆಯ ಹೃದಯಭಾಗ(ತಿರುಳು)ವಾಗಿದೆ. “ಕೊಡೂಗೆಗಳು, ಕೃತಜ್ಞತೆಗಳನ್ನು ನಗದು ರೂಪದಲ್ಲಿ ನೀಡುವುದು ಅಥವಾ ಸೇವೆಗಳ ರೂಪದಲ್ಲಿ ನೀಡುವುದನ್ನೂ, ಉದ್ಯೋಗ ಹಾಗೂ ಉಚಿತ ಶಿಕ್ಷಣವನ್ನು” ಆಮಿಷಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ, ಧರ್ಮಾತೀತವಾಗಿ ಶಾಲೆಗಳನ್ನು ಮತ್ತು ಉದ್ಯೋಗ ಕೇಂದ್ರಗಳನ್ನು ನಡೆಸುವುದನ್ನು ಈಗ ಸುಲಭವಾಗಿ ಮತಾಂತರದ ಉದ್ದೇಶಕ್ಕಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಲು ಸಾಧ್ಯವಿದೆ. ಇದರಿಂದ ಕ್ರೈಸ್ತ ಸಂಸ್ಥೆಗಳು ನಡೆಸುವ ಎಲ್ಲ ಧರ್ಮಾರ್ಥದ ಚಟುವಟಿಕೆಗಳು ಅಪರಾಧವಾಗುತ್ತದೆ. ಇದು ನಮ್ಮ ಭ್ರಾತೃತ್ವದ ಪರಿಕಲ್ಪನೆಯ ಮೇಲೆ, ಅದರ ವ್ಯಾಪ್ತಿಯ ಮೇಲೆ ಆಳವಾದ ಪರಿವಾಮ ಬೀರುತ್ತದೆ.

ಪ್ರೇಮ ವಿವಾಹಗಳನ್ನು ಅದರಲ್ಲಿಯೂ ವಿಶೇಷವಾಗಿ, ಅಂತರ ಧರ್ಮೀಯ ವಿವಾಹಗಳನ್ನು ಮದುವೆಯ ಭರವಸೆಯೊಂದಿಗಿನ ಮತಾಂತರ ಎಂಬುದರ ಕೆಳಗೆ ಅಪರಾಧ ಎಂದು ಪರಿಗಣಿಸಬಹುದಾಗಿದೆ. ಇದು ನಮಗೆ ಬೇಕಾದವರನ್ನು ವಿವಾಹವಾಗುವ ಮತ್ತು ನಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿ ಕೊಳ್ಳುವ ಸಂವಿಧಾನದತ್ತ ಹಕ್ಕನ್ನು ನಿರಾಕರಿಸುತ್ತದೆ. ಇದು ಸಂವಿಧಾನದ ತಿರುಳಿನಂತಹ ಪರಿಕಲ್ಪನೆಯಾಗಿದೆ.

ಈ ಸುಗ್ರಿವಾಜ್ಞೆಯು ಕಾನೂನು ಬಾಹಿರ ಮತಾಂತರದ ವಿರುದ್ಧವಿದೆ ಎಂಬ ಮೊಗವಾಡವನ್ನೂ ಇದು ಕಳಚಿಟ್ಟಿದೆ. ಈಗ ಮತಾಂತರ ಆಗಬೇಕಾದರೆ ಆಡಳಿತಶಾಹಿ ಪೊಲೀಸ್ ನಿರ್ದೇಶನಗಳ ವ್ಯಾಪ್ತಿಯಲ್ಲಿ ಆಗಬೇಕಾಗುತ್ತದೆ. ಈ ಸುಗ್ರಿವಾಜ್ಞೆಯ ಲನೆಯ ನಿಯಮದ ಪ್ರಕಾರ ಮತಾಂತರಗೊಳ್ಳುವ ವ್ಯಕ್ತಿ ಮತ್ತು ಮತಾಂತರ ಪ್ರಕ್ರಿಯೆ ನಡೆಸುವ ವ್ಯಕ್ತಿಯು 30 ದಿವಸ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅರ್ಜಿ ನೀಡಿ ಮಾಹಿತಿ ಕೊಡಬೇಕು.

30 ದಿನಗಳ ಮೊದಲೇ ನೋಟೀಸ್ ಕೊಡಬೇಕು ಎಂಬ ಈ ನಿಯಮ ಹಾಗೂ ಇದರ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸಂವಿಧಾನ ನೀಡಿರುವ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ. *ಪುಟ್ಟಸ್ವಾಮಿ Vs. ಭಾರತ ಸರ್ಕಾರ* ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟು ಇದನ್ನು ಸ್ಪಷ್ಟಪಡಿಸಿದೆ.

ಧರ್ಮಾರ್ಥ ದಾನಗಳು, ಅಂತರಧರ್ಮೀಯ ಪ್ರೇಮ ಮತ್ತು ವಿವಾಹ, ಧಾರ್ಮಿಕ ಹಕ್ಕು - ಇದು ಈ ಸುಗ್ರಿವಾಜ್ಞೆಯ ಅನ್ವಯ ಅಪರಾಧಗಳು. ಇದನ್ನು ಸಂವಿಧಾನವನ್ನು ನಂಬುವವರೆಲ್ಲರೂ ಪ್ರತಿಭಟಿಸಬೇಕು.

ಇಂದು, ಸಂವಿಧಾನವನ್ನು ನಂಬುವವರು, ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮೂಲ ಭೂತ ಹಕ್ಕುಗಳಿಗಾಗಿ ಮತ್ತು ಸ್ವಾತಂತ್ರ್ಯಕ್ಕೆ ಹೋರಾಡುವ ನಮ್ಮ ನಿರ್ಧಾರವನ್ನು ಬಲಪಡಿಸಿಕೊಳ್ಳಬೇಕು. ತಾರೀಕು ೨೬. ೧. ೧೯೫೦ ರಂದು ನಮಗೆ ನಾವೇ ಅರ್ಪಿಸಿಕೊಂಡ 'ಭಾರತೀಯದ ನಾವು...' ಪರಿಕಲ್ಪನೆಯ ಸಂವಿಧಾನದ ಹಕ್ಕು ಗಳಿಗೆ ಹೋರಾಡುವುದು ಇಂದಿನ ಅನಿವಾರ್ಯತೆ ಮತ್ತು ಇದನ್ನು ಹೊರತುಪಡಿಸಿ ನಮಗೆ ಬೇರಾವ ದಾರಿಯಿಲ್ಲ.

ನ್ಯಾಯವಾದಿ ಅರವಿಂದ್ ನಾರಾಯಣ್ |

ಅಧ್ಯಕ್ಷರು

ಪಿಯುಸಿಎಲ್ - ಕರ್ನಾಟಕ

ನ್ಯಾಯವಾದಿ ರಾಬಿನ್ ಕ್ರಿಷ್ಣೋಫರ್ |

ಪ್ರಧಾನ ಕಾರ್ಯದರ್ಶಿ

ಪಿಯುಸಿಎಲ್ - ಕರ್ನಾಟಕ

ಶುಜಾಯತುಲ್ಲಾಹ್

ಅಧ್ಯಕ್ಷರು

ಪಿಯುಸಿಎಲ್ - ಬೆಂಗಳೂರು